



ಕೃಷಿ ವಿಶ್ವವಿದ್ಯಾಲಯ, ಧಾರವಾಡ
ಎ.ಸಿ.ಎ.ಆರ್. ಕೃಷಿ ವಿಜ್ಞಾನ ಕೇಂದ್ರ, ಹಾವೇಲಿ
ಹನುಮನ್‌ಮಟ್ಟ 581 115
ತಾ. ರಾಣೇಬೆನ್‌ನೂರು, ಜಿ: ಹಾವೇರಿ



ಶೇಂಗಾ ಬೆಳೆಯಲ್ಲಿ ಸಮಗ್ರ ಬೆಳೆ ನಿರ್ವಹಣೆ



2019–20

ಪ್ರತಿಗಳು: 1000

ಶೇಂಗಾ ಬೆಳೆಯಲ್ಲಿ ಸಮಗ್ರ ಬೆಳೆ ನಿರ್ವಹಣೆ

ದ್ವಿದಳ ಧಾನ್ಯಗಳ ಗುಂಪಿಗೆ ಸೇರಿದ ಶೇಂಗಾ ಉತ್ತಮ ಗುಣಮಟ್ಟದ ಎಣ್ಣೆ (ಶೇ. 45–50) ಮತ್ತು ಪ್ರೋಟೀನ್ (ಶೇ. 20–25) ಅಂಶಗಳನ್ನು ಹೊಂದಿದೆ. ಶೇಂಗಾ ಕಾಳು ಪೌಷ್ಟಿಕ ಆಹಾರವಾಗಿದ್ದು, ಗ್ರಾಮೀಣ ಜನರ ಆರೋಗ್ಯ ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದಲ್ಲದೆ ದನಕರುಗಳಿಗೂ ಪೌಷ್ಟಿಕ ಮೇವಾಗಿದೆ. ಈ ಬೆಳೆಯು ತನ್ನ ಬೇರುಗಳ ಗಂಟಿನಲ್ಲಿರುವ ರ್ಯಾಚ್‌ಎಂಬಿಯಂ ಅಣುಜೀವಿಗಳಿಂದ ವಾತಾವರಣದಲ್ಲಿರುವ ಸಾರಜನಕ ಪರಿವರ್ತ್ತಿಸಿ ಭೂಮಿಯ ಫಲವತ್ತತೆ ಹೆಚ್ಚಿಸುವುದುಂಟು. ಈ ಬೆಳೆಯನ್ನು ವಿವಿಧ ಜಿಲ್ಲೆಗಳಾದ ಜಿತ್ತುಮಗ್ನ, ಬಳ್ಳಾರಿ, ತೂಮಕೂರ, ಗದಗ, ಧಾರವಾಡ, ಬೆಳಗಾವ, ಹಾವೇರಿ, ದಾವಣಗೇರಿ, ಚಿಕ್ಕಮಂಗಳೂರು, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರಮುಖವಾಗಿ ಬೆಳೆಯಲಾಗುತ್ತದೆ. ಕನಾರಾಟಕದಲ್ಲಿ 2018 ರಲ್ಲಿ ಸುಮಾರು 3.83 ಲಕ್ಷ ಹೆಚ್ಚೇರ್ ಏಸ್‌ಎಂ‌ಎಂ ನೆಲಗಡಲೆ ಬೇಸಾಯ ಮಾಡುತ್ತಿದ್ದ 2.87 ಲಕ್ಷ ಟನ್ ಉತ್ಪಾದನೆಯಾಗುತ್ತದೆ. ನಮ್ಮ ದೇಶದಲ್ಲಿ ನೆಲಗಡಲೆಯು ಹೆಚ್ಚೇರುವಾರು ಇಳುವರಿಯು 1336 ಕೆ.ಜಿ./ಹೆ. ಆಗಿದ್ದು, ಇದಕ್ಕೆ ಹೋಲಿಸಿದರೆ ಕನಾರಾಟಕದ ಉತ್ಪಾದಕತೆಯು (750 ಕೆ.ಜಿ./ಹೆ) ಬಹಳ ಕಡಿಮೆಯಾಗಿರುತ್ತದೆ. ಆದುದರಿಂದ ಅಧಿಕ ಇಳುವರಿ ಪಡೆಯಲು ಕೆಲವೇಂದು ತಾಂತ್ರಿಕತೆಗಳನ್ನು ಸಂಪೂರ್ಣವಾಗಿ ವಿವರಿಸಲಾಗಿದೆ.

ಬಿತ್ತನೆ :-

ಈ ಬೆಳೆಗೆ ಸುಮಾರು 30^0 ಸೆಲ್ವಿಯಸ್ ತಾಪಮಾನ ಸೂಕ್ತ 40^0 ಸೆಲ್ವಿಯಗಿಂತ ಹೆಚ್ಚಿದಲ್ಲಿ ಪರಾಗಸ್ವರ್ವ ಕ್ರಿಯೆ ಕುಂಡಿತವಾಗುತ್ತಿದೆ ಹಾಗೂ ಕಡಿಮೆ ತಾಪಮಾನವಿದ್ದಲ್ಲಿ ಮೊಳಕೆ ಒಡೆಯುವಿಕೆಯು ತಡವಾಗಿ ಬೆಳೆಯ ಕಾಲಾವಧಿ ಹೆಚ್ಚಿಸುವುದು ಮತ್ತು ಹೆಚ್ಚಿನ ಇಳುವರಿಗಾಗಿ ಬಿತ್ತನೆಯನ್ನು 30 ಸೆ.ಮೀ. ಸಾಲಿನಿಂದ ಸಾಲಿಗೆ ಮತ್ತು 10 ಸೆ.ಮೀ. ಗಿಡದಿಂದ ಗಿಡಕ್ಕೆ ಅಂತರವಿರುವಂತೆ ಬೀಜವನ್ನು 3 ರಿಂದ 5 ಸೆ.ಮೀ. ಆಳದವರೆಗೆ ಬಿತ್ತನೆ ಮಾಡಬೇಕು.

ತಳಿಗಳ ವಿವರ :-

ಮಳೆಯಾತ್ಮಿತ ತಳಿ	ಬಿತ್ತನೆ ಕಾಲ	ಅವಧಿ (ದಿನಗಳು)	ವಶೇಷ ಗುಣಗಳು
ಜಿ.ಪಿ.ಬಿ.ಡಿ. - 4	ಜೂನ್ ಆರಂಭ	105–110	ಹೆಚ್ಚು ಎಣ್ಣೆ ಅಂಶ, ಎಲೆ ಚುಕ್ಕೆ ಹಾಗೂ ತುಕ್ಕ ರೋಗ ನಿರೋಧಕ ಸಾಮರ್ಥ್ಯ ಹೊಂದಿದೆ.
ಆರ್ 8808	ಜೂನ್ ಆರಂಭ	110–115	ಕುಡಿ ಸಾಯುವ ನಂಜುರೋಗ ತಡೆದುಕೊಳ್ಳುವ ಶಕ್ತಿ ಹೊಂದಿದೆ.
ಜೆ. ಎಲ್ 24	ಜೂನ್ ಆರಂಭ	95–105	ರೋಗ ನಿರೋಧಕ ಶಕ್ತಿ ಹೊಂದಿದ್ದು ದಪ್ಪಕಾಳು ಎಲೆ ಚುಕ್ಕೆ ರೋಗ ಮತ್ತು ಕೀಟ ಬಾಧೆಗೆ ತುತ್ತಾಗುತ್ತದೆ.
ಟಿ.ವಿ.ಪ್ರೋ.ಪಿ. 2	ಜೂನ್ ಆರಂಭ	105–110	ಎಲೆ ಚುಕ್ಕೆ ರೋಗ ಮತ್ತು ಕೀಟ ಬಾಧೆ ಹೆಚ್ಚು ಆದರೆ ಬೀಜದ ಅಕಾರ, ಗಾತ್ರ ಆಕರ್ಷಣವಾಗಿದೆ.
ಡಿ.ಎಚ್ 3–30	ಜೂನ್ ಆರಂಭ	105–110	ಬೇಸಿಗೆಯಲ್ಲಿಯೂ ಉತ್ತಮ ಇಳುವರಿ ಪಡೆಯಬಹುದು.
ಡಿ.ಎಸ್.ಬಿ. -1	ಜುಲೈ ಆರಂಭ	130–135	ಹೆಚ್ಚು ಇಳುವರಿ ತಳಿ.
ಜೆ.ಎಸ್.ಪಿ. 39	ಜುಲೈ ಹೊನೆಯವರೆಗೆ	115–125	ಬುಡ ಕೂಳೆ ರೋಗ ನಿರೋಧಕ ಸಾಮರ್ಥ್ಯ ಹೊಂದಿದೆ.

ನೀರಾವರಿ ತಳಗಳು	ಬಿತ್ತನೆ ಕಾಲ	ಅವಧಿ (ದಿನಗಳು)	ವಿಶೇಷ ಗುಣಗಳು
ಆರ್ 9251	ಡಿಸೆಂಬರ್ ಹೊನೆಯಿಂದ ಜನೆವರಿ ಮಧ್ಯದವರೆಗೆ	100-105	ಕುಡಿ ಸಾಯುವ ನಂಜು ರೋಗ ನೀರೋಧಕ ಶಕ್ತಿ ಹೊಂದಿದೆ.
ಟಿ.ಎ.ಡಿ 24	ಡಿಸೆಂಬರ್ ಹೊನೆಯಿಂದ ಜನೆವರಿ ಮಧ್ಯದವರೆಗೆ	115-120	ಗಿಡ್ಡ ಮತ್ತು ಹೆಚ್ಚು ಇಳುವರಿ ಹಾಡುವ ತಳಿ.
ಡಿ.ಎಚ್. 86	ಡಿಸೆಂಬರ್ ಹೊನೆಯಿಂದ ಜನೆವರಿ ಮಧ್ಯದವರೆಗೆ	110-115	ಹೆಚ್ಚು ಇಳುವರಿ ಮತ್ತು ಕುಡಿ ಸಾಯುವ ನಂಜುರೋಗ ನಿರೋಧಕ ಶಕ್ತಿ ಹೊಂದಿದೆ.
ಕೆ.ಆರ್.ಜಿ. 1	ಡಿಸೆಂಬರ್ ಹೊನೆಯಿಂದ ಜನೆವರಿ ಮಧ್ಯದವರೆಗೆ	115-120	ಹೆಚ್ಚು ಇಳುವರಿ ನಂಜು ರೋಗ ಹಾಗೂ ಎಲೆ ಚುಕ್ಕೆ ರೋಗ ಬಾಧೆಗೆ ತುತ್ತಾಗುತ್ತದೆ.
ಟಿ.ಜಿ.ಎಲ್.ಪಿ.ಎಸ್.-8	ಡಿಸೆಂಬರ್ ಹೊನೆಯಿಂದ ಜನೆವರಿ ಮಧ್ಯದವರೆಗೆ	115-120	ದೊಡ್ಡ ಗಾತ್ರದ ಉದ್ದನೆ ಕಾಳು ರಟ್ಟಿಗೆ ಸೂಕ್ತವಾಗಿದೆ.
ಡಿ.ಎಚ್ 3-30	ಡಿಸೆಂಬರ್ ಹೊನೆಯಿಂದ ಜನೆವರಿ ಮಧ್ಯದವರೆಗೆ	110-120	ದೊಡ್ಡ ಕಾಳಿನ ಶೇಂಗಾ.

ಬೀಜದ ಪ್ರಮಾಣ ಮತ್ತು ಬೀಜೋಪಚಾರ :-

ಪ್ರತಿ ಹೆಕ್ಕೆರಿಗೆ 125 ಕೀಲೋ (ತಳಿ ಜಿ.ಎಲ್ -24, ಡಿ.ಎಚ್.-3-30 ಮತ್ತು ಆರ್ -8808 ಗೆ 150 ಕೀಲೋ) ಬಿತ್ತನೆ ಬೇಕಾಗುತ್ತದೆ. ಬಿತ್ತುವ ಮೂರ್ವದಲ್ಲಿ ಬೀಜಗಳಿಗೆ ಶಿಲೀಂಧ್ರನಾಶಕಗಳಾದ ಮ್ಯಾಂಕೋಜೆಬ್ (3 ಗ್ರಾಂ. ಪ್ರತಿ ಕೆ.ಜಿ ಬೀಜ) ಅಥವಾ ಕಾರ್ಬನ್‌ಡ್ಯೂಜಿಮ್ (2 ಗ್ರಾಂ ಪ್ರತಿ ಕೆ.ಜಿ. ಬೀಜ) ನಿಂದ ಉಪಚರಿಸಬೇಕು. ಇದರಿಂದ ಬೀಜದಿಂದ ಮತ್ತು ಮಣ್ಣಿನಿಂದ ಪ್ರಸಾರವಾಗುವ ರೋಗಗಳನ್ನು ತಡೆಗಟ್ಟಬಹುದು, ಜೊತೆಗೆ ರೈಜೋಬಿಯಂ (5 ಗ್ರಾಂ. ಪ್ರತಿ ಕೆಜಿ) ಅಣುಜೀವಿ ಗೊಬ್ಬರದಿಂದ ಬೀಜೋಪಚಾರ ಮಾಡುವುದರಿಂದ ಸಾರಜನಕ ಗೊಬ್ಬರದ ವೆಚ್ಚನ್ನು ಕಡಿಮೆ ಮಾಡಬಹುದು. ಇದಲ್ಲದೇ ಬೀಜೋಪಚಾರವನ್ನು ರಂಜಕ ಕರಿಗಿಸುವ (3 ಗ್ರಾಂ. ಪ್ರತಿ ಕೆಜಿಗೆ) ಸೂಕ್ಷ್ಮಾಣ್ಣಾ ಅಣುಜೀವಿಗಳಿಂದ ಮಾಡಿದಲ್ಲಿ ಹೆಚ್ಚು ಇಳುವರಿ ಪಡೆಯಬಹುದು.

ಭೂಮಿ ಸಿದ್ಧತೆ :-

ಶೆಂಗಾ ಬೆಳೆಗೆ ಮರಳು ಮಿಶ್ರಿತ ಮಣ್ಣ ಯೋಗ್ಯವಿದ್ದು ಇಂತಹ ಮಣ್ಣಿನಲ್ಲಿ ಸುಣ್ಣಿದ ಅಂಶ ಹೆಚ್ಚಿನ ಪ್ರಮಾಣದಲ್ಲಿದ್ದರೆ ಒಳ್ಳೆಯಿದು ಆಳವಾಗಿ ಉಳಿಮೆ ಮಾಡಿ ಪದೇ ಪದೇ ಕುಂಟಯಿಂದ ಹರಗಿ ಭೂಮಿ ಉಂಡಿಯಾಗುವಂತೆ ಭೂಮಿ ಸಿದ್ಧಗೊಳಿಸಬೇಕು.

ಗೊಬ್ಬರಗಳ ಬಳಕೆ :-

ಚೆನ್ನಾಗಿ ಕೊಳಿತಂತಹ ತಿಪ್ಪೆಗೊಬ್ಬರವನ್ನು ಪ್ರತಿ ಹೆಕ್ಕೆರಿಗೆ 8-10 ಟನ್ ಬಿತ್ತನೆ ಮೂರ್ವ 3-4 ವಾರಗಳ ಮೌದಲೆ ಮಣ್ಣಿನಲ್ಲಿ ಸೇರಿಸುವುದು ಸೂಕ್ತ. ಹಾಗೂ ಮಣ್ಣ ಪರೀಕ್ಷೆಯ ಫಲಿತಾಂಶದ ಆಧಾರದ ಮೇಲೆ ರಾಸಾಯನಿಕ ಗೊಬ್ಬರಗಳನ್ನು ಬಳಸಬೇಕು. ಪ್ರತಿ ಹೆಕ್ಕೆರಿಗೆ 25 ಕೆ.ಜಿ ಸಾರಜನಕ, 50 ಕೆ.ಜಿ. ರಂಜಕ ಮತ್ತು 25 ಕೆ.ಜಿ. ಮೋಟ್ಯಾಫ್ಸ್‌ನ್ನು ಬಿತ್ತನೆ ಮುಂಚೆ ಒಂದೆ ಕಂತಿನಲ್ಲಿ ಗೊಬ್ಬರಗಳನ್ನು ಭೂಮಿಯಲ್ಲಿ ಮಿಶ್ರಿತಮಾಡಬೇಕು. ರಂಜಕವನ್ನು ಮೂರ್ಯೆಸಲು ಸಿಂಗಲ್ ಸೂಪರ್ ಪಾಸ್ಟೇ ಉಪಯೋಗಿಸುವುದರಿಂದ ಪ್ರತಿಶತ 16 ರಷ್ಟು ರಂಜಕ 19.5 ರಷ್ಟು ಸುಣ್ಣಿ ಮತ್ತು 12.5 ರಷ್ಟು ಗಂಧಕವನ್ನು ಮೋಡಕಾಂಶಗಳು ಮೂರ್ಯೆಸಿದಂತಾಗುತ್ತದೆ.

ಲಘು ಮೋಡಕಾಂಶಗಳು ; ಸತುವಿನ ಸಲ್ಟೇಚ್ ಅಥವಿಕ ಇಳುವರಿ ಪಡೆಯಲು ಬಿತ್ತುವ ಮೌದಲು 25 ಕೆ.ಜಿ. ಸತುವಿನ ಸಲ್ಟೇಚ್ ಪ್ರತಿ ಹೆಕ್ಕೆರಿಗೆ 3 ವರ್ಷ-ಕೆಲ್ಕುಮ್ಮೆ ಒದಗಿಸಬೇಕು. ಜಿಪ್ಸಂ ಈ ಲವಣದಲ್ಲಿ ಪ್ರತಿ ಶೇ. 29 ರಷ್ಟು ಸುಣ್ಣಿದ ಅಂಶ ಮತ್ತು 15 ರಷ್ಟು ಗಂಧಕದ ಅಂಶ ಇರುತ್ತದೆ. ಆದ್ದರಿಂದ ಶೆಂಗಾ ಬೆಳೆಯ 35-45 ದಿವಸಗಳಿಂದಾಗ ಪ್ರತಿ ಹೆಕ್ಕೆರಿಗೆ 500 ಕೆಜಿ ಜಿಪ್ಸಂ ಲವಣವನ್ನು ಸಾಲಿನ ಬದಿಗಳಲ್ಲಿ ಹಾಕಿ ಸಾಲಿಗೆ ಮಣ್ಣ ಎರಿಸಬೇಕು. ಜಿಪ್ಸಂ ಲವಣದಲ್ಲಿರುವ ಸುಣ್ಣಿದ ಅಂಶವು ಶೆಂಗಾದ ಗಿಡದ

ಬುಡದಲ್ಲಿ ಬೆಳೆಯುತ್ತಿರುವ ಬಾರಂಗಿ ಮತ್ತು ಕಾಯಿಗಳು ನೇರವಾಗಿ ಹಿರಿಕೊಂಡು ಹೆಚ್ಚಿನ ಕಾಯಿಗಳ ಸಂಖ್ಯೆ ಮತ್ತು ಕಾಳಿನ ಬೆಳವಣಿಗೆ ಸಹಾಯವಾಗುತ್ತವೆ. ಹಾಗೂ ಗಂಥಕದ ಅಂಶವು ಕಾಳಿನ ಎಣ್ಣೆ ಅಂಶದ ಪ್ರಮಾಣವನ್ನು ಹೆಚ್ಚಿಸುತ್ತದೆ. ಈ ರೀತಿ ಜಿಪ್ಪು ಜಿಪ್ಪುಂ ಒದಗಿಸುವುದರಿಂದ ಶೇ. 15–20 ರಪ್ಪು ಇಳುವರಿಯನ್ನು ಹೆಚ್ಚಿಸಬಹುದು.

ಜೋಡು ಸಾಲು ಶೇಂಗಾ ಬೆಳೆ ಪದ್ಧತಿ :-

ಶಿಫಾರಿತ ಪ್ರಮಾಣದ ಬೀಜಗಳನ್ನು ಜೋಡು ಸಾಲು ಬಿತ್ತನೆ ಪದ್ಧತಿ ಬಿತ್ತಬೇಕು, ಅಂದರೆ 30 ಸೆ.ಮಿ. ಅಂತರದ ವರಡು ಸಾಲುಗಳಲ್ಲಿ ಬೀಜ ಬಿತ್ತಬೇಕು ಹಾಗೂ ಪ್ರತಿ ವರಡು ಸಾಲು ಬಿತ್ತನೆ ನಂತರ ಒಂದು ಸಾಲು ಮೂರಿ ಬಿಡಬೇಕು ಜೊತೆಗೆ ಮೂರಿ ಬಿಟ್ಟ ಸಾಲುಗಳಲ್ಲಿ ಬೋಡು ಬೀಳುವಂತೆ ಎಡೆಕುಂಟೆ ಹೊಡೆಯಬೇಕು. ಈ ಪದ್ಧತಿ ಅನುಸರಿಸುವುದರಿಂದ ಮಳೆ ನೀರನ್ನು ಸಮಗ್ರವಾಗಿ ಶೇಂಗಾ ತಾಕಿನಲ್ಲಿ ಸಂಗೃಹಿಸಲು ಅನುಕೂಲವಾಗುವುದಲ್ಲದೆ ಕಡಿಮೆ ಮಳೆ ಬೀಳುವ ಪ್ರದೇಶದಲ್ಲಿ ಹೆಚ್ಚು ಇಳುವರಿಯನ್ನು ಪಡೆಯಬಹುದು, ಜೊತೆಗೆ ಹೆಚ್ಚು ಮಳೆ ಬೀಳುವ ಸಂದರ್ಭದಲ್ಲಿ ಈ ಬೋಡುಗಳು ಹರಿಗಾಲುವೆಗಳಾಗಿ ಹೋಲಿದಲ್ಲಿರುವ ಹೆಚ್ಚಿನ ನೀರನ್ನು ಹೊರೆಗೆ ಹಾಕಲು ಸಹಾರಿಯಾಗುವವು.

ಕಳೆಗಳ ನಿಯಂತ್ರಣ :

ಶೇಂಗಾ ಬೆಳೆಯಲ್ಲಿ ಮತ್ತು ಕಳೆಗಳ ಹತೋಟಿಯನ್ನು ಸಮಯಕ್ಕೆ ಸರಿಯಾಗಿ ಮಾಡಿದ್ದರೆ ಇಳುವರಿಯು ಪ್ರತಿಶತ 25–35 ರಪ್ಪು ಕಡಿಮೆಯಾಗುವದಲ್ಲದೆ ಕೊಯ್ಲು ಸಹ ಕಷ್ಟವಾಗುತ್ತದೆ. ಆದ್ದರಿಂದ ಬಿತ್ತನೆಯಾದ ಅಥವಾ ಮಾರನೇ ದಿನ ಪ್ರತಿ ಹೆಚ್ಚೇರಿಗೆ 3 ಲೀಟರ ಅಲಾಕ್ಕೋರಾ (ಲಾಸೋ) ಅಥವಾ 1.0 ಪೆಂಡಿಮಿಥಲಿನ್ (ಸ್ಟ್ರೋಪ್) ಕಳೆನಾಶಕವನ್ನು 400 ಲೀಟರ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಕಳೆನಾಶಕವನ್ನು ಸಿಂಪಡಿಸುವಾಗ ಮಣಿನಲ್ಲಿ ಸಾಕಪ್ಪು ತೇವಾಂಶವಿರಬೇಕು. ಸಿಂಪರಣೆ ಸಮಯ ಹಾಗೂ ಸಿಂಪರಣೆ ಮಾಡಿದನಂತರ ಸಿಂಪರಣೆ ಮಾಡಿದ ಪ್ರದೇಶವನ್ನು ತುಳಿಯಬಾರದು. ಶೇಂಗಾ ಬಿತ್ತಿದ 25 ಹಾಗೂ 30 ದಿನಗಳ ನಂತರ 2 ರಿಂದ 3 ಸಲ ಎಡೆ ಕುಂಟೆ ಹೊಡೆಯಬೇಕು. ಮತ್ತು ಒಂದು ಸಾರಿ ಕ್ಯೂಯಿಂದ ಕಳೆ ತೆಗೆಯಬೇಕು.

ನೀರಾವರಿ :-

ಬಿತ್ತನೆಯ ಸಮಯದಲ್ಲಿ ಒಂದು ಬಾರಿ ನೀರು ಹಾಯಿಸಿ, ಬೀಜ ಮೊಳಕೆ ಬಂದ ನಂತರ 20–25 ದಿವಸಗಳಲ್ಲಿ ಬೆಳೆಗೆ ನೀರು ಹಾಯಿಸಬಾರದು. ನಂತರದ ದಿನಗಳಲ್ಲಿ ಮಣ್ಣ ಮತ್ತು ಹವಾಣಕ್ಕನುಸಾರವಾಗಿ ಬೆಳೆಗೆ 8–12 ದಿನಗಳಗೊಮ್ಮೆ ನೀರು ಹಾಯಿಸಬೇಕು. ಬೆಳೆ ಹೂವಾಡುವ ಮತ್ತು ಕಾಯಿ ಆಗುವ ಸಂದರ್ಭದಲ್ಲಿ ಯಾವುದೇ ಕಾರಣಕ್ಕಾಗಿ ಮಣಿನ ತೇವಾಂಶ ಕಡಿಮೆ ಆಗದಂತೆ ನೋಡಿಕೊಳ್ಳಬೇಕು.

ಅಂತರ ಬೆಳೆ :-

ಶೇಂಗಾ ಬೆಳೆಯನ್ನು ಇತರ ಬೆಳೆಗಳ ಜೊತೆಗೆ ಅಂತರ ಬೆಳೆಯಾಗಿ ಬೆಳೆದಲ್ಲಿ ಹೆಚ್ಚು ನಿವ್ವಳ ಲಾಭ ಪಡೆಯಬಹುದು. ಈ ಕೆಳಗೆ ತಿಳಿಸಿರುವ ಮಿಶ್ರ ಪದ್ಧತಿ ಅಳವಡಿಸುವುದರ ಜೊತೆಗೆ ಕೀಟ ಮತ್ತು ರೋಗ ಬಾಧೆಯನ್ನು ನಿಯುಂತ್ರಿಸಲು ಸಹಕಾರಿ

- 1) 4 ಸಾಲು ಶೇಂಗಾ + 1 ಸಾಲು ತೊಗರಿ / ಸಜ್ಜೆ
- 2) 11 ಸಾಲು ಶೇಂಗಾ + 1 ಸಾಲು ತೊಗರಿ / ಸಜ್ಜೆ
- 3) 4 ಸಾಲು ಶೇಂಗಾ + 2 (ಜೊಡು) ಸಾಲು ಮೆಣಸಿನಕಾಯಿ / ತೊಗರಿ / ಹತ್ತಿ

ಸಸ್ಯ ಸಂರಕ್ಷಣೆ :-

ಶೇಂಗಾ ಬೆಳೆಗೆ ಅನೇಕ ಕೀಟ ಮತ್ತು ರೋಗ ಬಾಧೆ ಬಾದಿಸುತ್ತವೆ. ಅವುಗಳಲ್ಲಿ ಮುಖ್ಯವಾದವುಗಳು ಹಾಗೂ ಅದರ ನಿಯಂತ್ರಣದ ಬಗ್ಗೆ ವಿವರಿಸಲಾಗಿದೆ.

ಕ್ರಿಷ್ನ ನುಸಿ: ಪ್ರೌಢ ಕೇಟ ಸಣ್ಣದಾಗಿದ್ದು, ನನ್ನ ಹಳದಿ ಬಣ್ಣ ಹೊಂದಿದ್ದು ರೆಕ್ಕೆಗಳು ಗರಿಯಂತಿರುತ್ತವೆ. ಮರಿಹುಳು ನನ್ನ ಹಳದಿ ಬಣ್ಣದಾಗಿದ್ದು, ಇದರ ಎರಡು ಹಂತಗಳು ಕುಡಿ ಮತ್ತು ಎಲೆಗಳಲ್ಲಿ ಕಂಡು ಬರುತ್ತವೆ. ತಾಯಿ ಪ್ರೌಢಕೇಟ ಮೊಟ್ಟೆಗಳನ್ನು ಎಲೆಯ ತುದಿಯ ಒಳಗಡೆ ಇಡುತ್ತದೆ. ಮೊಟ್ಟೆಗಳು ಮೂರು ದಿನಗಳಲ್ಲಿ ಒಡೆದು ಮರಿಹುಳುಗಳು ಹೊರ ಬರುತ್ತವೆ. ಮರಿಹುಳು ರೆಕ್ಕೆರಹಿತವಾಗಿದ್ದು, ಪ್ರೌಢಕೇಟವನ್ನು ಹೋಲುತ್ತವೆ. ಈ ಕೇಜೆಯು ಎಲೆಯ ರಸವನ್ನು ಹೀರುವುದರಿಂದ ಎಲೆಗಳು ಮುದುಡಿದಂತೆ ಕಾಣುತ್ತವೆ. ಎಲೆಗಳ ಮೇಲೆ ಬಿಳಿಯ ಹೊಳಪು ದ್ರವದ ಲೇಪನ ಕಂಡುಬರುವುದು. ಎಲೆಯ ಕೆಳಭಾಗ ಕಂಡು ಬಣ್ಣಕ್ಕೆ ತಿರುಗುವುದು.

ಜಿಗಿಹುಳು: ಜಿಗಿಹುಳುಗಳು ಫೆಬ್ರವರಿ ಮತ್ತು ಮಾರ್ಚ್ ತಿಂಗಳನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತವೆ. ಪ್ರೌಢ ಜಿಗಿಹುಳು ಸಣ್ಣದಾಗಿದ್ದು, ತಿಳಿ ಹಸಿರು ಬಣ್ಣದ ರೆಕ್ಕೆಗಳನ್ನು ಹೊಂದಿದ್ದು ತಿಳಿ ಬೂದಿ ಬಣ್ಣದ ಗುರುತುಗಳನ್ನು ರೆಕ್ಕೆಯ ಹಿಂಭಾಗದಲ್ಲಿ ಕಾಣಿಸಿಗುತ್ತದೆ. ಜಿಗಿಹುಳು ತನ್ನ ಅಂಡನಾಳದಿಂದ ಎಲೆ ಮಧ್ಯ ನರಭಾಗದ ಮಗ್ನಿಲಿಗೆ ಚುಚ್ಚಿ ಮೊಟ್ಟೆಗಳನ್ನು ಒಳಗೆ ಇಡುತ್ತದೆ.

ಸಸ್ಯಹೇನು (ಕರಿಂಡೆ): ಹೇನು, ಕಪ್ಪು ಅಥವಾ ಬೂದು ಬಣ್ಣದಿದ್ದು, ಸಾಮಾನ್ಯವಾಗಿ ಬಿತ್ತಿದ 3-4 ವಾರಗಳ ನಂತರ ಎಲೆಯ ಕೆಳಭಾಗದಲ್ಲಿ ಮತ್ತು ಬೆಳೆಯುವ ಸುಳಿಗಳಲ್ಲಿ ಕಂಡು ಬರುತ್ತವೆ. ಬಹಳ ಸಂಖ್ಯೆಯಲ್ಲಿ ಸುಳಿಗಳಲ್ಲಿ ಮತ್ತು ಎಲೆಯ ಕೆಳಭಾಗದಲ್ಲಿ ರಸಹೀರುವುದರಿಂದ ಬೆಳವಣಿಗೆ ಕುಂಠಲೆಖ್ವತ್ತದೆ.

ರಸ ಹೀರುವ ಕೇಟಗಳ ನಿರ್ವಹಣೆ ಕ್ರಮಗಳು: ಮಿಶ್ರ ಬೆಳೆ ಶೇಂಗಾ: ತೊಗರಿ ಅಥವಾ ನವಣೆ ಅಥವಾ ಎಳ್ಳು ಬೆಳೆ 20 ಹಾಗೂ 30 ದಿನಗಳಾದಾಗ 1.7 ಮಿ.ಲೀ. ಡ್ಯೂಮಿಥೋಯೋಟ್ 30 ಇ.ಸಿ. ಪ್ರುತ್ತಿ ಲೀ. ನೀರಿಗೆ ಸೇರಿಸಿ ಸಿಂಪರಣೆ ಮಾಡಬೇಕು.

ಸುರುಳಿಮೊಚಿ: ಈ ಕೇಟವು ಮುಂಗಾರು ಮತ್ತು ಬೇಸಿಗೆ ಶೇಂಗಾದಲ್ಲಿ ಕಂಡುಬರುತ್ತಿದ್ದು ಇಳುವರಿಯಲ್ಲಿ ಶೇ. 30-70 ರ ಹಾನಿ ಮಾಡುವುದಾಗಿ ಕಂಡು ಬಂದಿದೆ. ಮುಂಗಾರಿನಲ್ಲಿ ಜುಲ್ಯೆ - ಆಗಷ್ಟ್ ತಿಂಗಳುಗಳಲ್ಲಿ ಮತ್ತು ಬೇಸಿಗೆ ಶೇಂಗಾದಲ್ಲಿ ಫೆಬ್ರವರಿ - ಮಾರ್ಚ್ ತಿಂಗಳುಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಂಡು ಬರುತ್ತದೆ. ಕೇಟವು ಜಿಗುರೆಲೆಗಳನ್ನು ಕೊರೆದು ಸುರಂಗ ಮಾಡಿ ಒಳಗಿನ ಹರಿತನ್ನು ತಿನ್ನುತ್ತದೆ. ಬಾಧೆ ಅಧಿಕವಾದಾಗ ಮೂರ್ತಿ ಬೆಳೆ ಸುಟ್ಟಿಂತೆ ಕಾಣುವುದು (45-75 ದಿನಗಳವರೆಗೆ).

ನಿರ್ವಹಣೆ ಕ್ರಮ: ಬೆಳೆಯ ಸುತ್ತಲು 5-6 ಸಾಲು ಒತ್ತಾಗಿ ಅಲಸಂದಿಯನ್ನು ಮತ್ತು ಸಜ್ಜೆಯನ್ನು ಬೆಳೆಯುವುದರಿಂದ, ಮಿಶ್ರ ಕೇಟಗಳನ್ನು ಆಕ್ಷಿಸುವುದರಿಂದ ಸುರಳಿಪ್ಪಾಚಿ ಹೀಡೆಯ ಸಂತತಿ ಕಡಿಮೆಯಾಗುವುದು. 1 ಮಿ.ಲೀ. ಮಾನೋಕ್ರೋಟೋಫಾಸ್ ಅಥವಾ ಅಥವಾ ಮ್ಯಾಥ್ರೋನೋಫಾಸ್ 3 ಮಿ.ಲೀ. ಪ್ರುತ್ತಿ ಲೀ. ನೀರಿಗೆ ಸೇರಿಸಿ ಸಿಂಪರಣೆ ಮಾಡುವುದು.

ಸ್ವೋಡಾಪ್ರೇರಾ ಕೇಡೆ: ಹಸಿರು ಮರಿ ಹುಳುಗಳು ಕುಡಿ ಎಲೆಯನ್ನು ಕೊರೆದು, ಸಣ್ಣ ಸೂಜಿಯಾಕಾರದ ತೂಪುಗಳನ್ನು ಮಾಡುತ್ತವೆ. ಇತರೆ ಮರಿಹುಳುಗಳು ಮೊದಲಿಗೆ ಪತ್ರ ಹರಿತನ್ನು ಕೆರೆದು ತಿನ್ನುತ್ತವೆ, ನಂತರ ಎಲೆಯ ದೇಟುಗಳನ್ನು ಬಿಟ್ಟು ಉಳಿದ ಎಲೆಗಳನ್ನು ತಿಂದು ಹಾಕುತ್ತವೆ. ಆಗಷ್ಟ್ - ಸೆಪ್ಟೆಂಬರ್ ತಿಂಗಳಲ್ಲಿ ಸ್ವೋಡಾಪ್ರೇರಾ (ತಂಬಾಕು ಹುಳುವಿನ) ಕೇಡೆ ಬೆಳೆಯ ಮೇಲೆ ಅರೆಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗುವ ಸಂಭವವಿದೆ.

ನಿರ್ವಹಣೆ ಕ್ರಮ: ಎಲೆಗಳ ಮೇಲ್ಬಾಗದಲ್ಲಿ ಕೇಟ ತತ್ತಿಯ ಗುಂಪನ್ನು ಆರಿಸಿ ನಾಶಪಡಿಸುವುದು ಹೆಚ್ಚು ಸೂಕ್ತ. ಬೆಳೆಯ ಅಂಚಿನಲ್ಲಿ ಎರಡು ಅಥವಾ ಮೂರು ಸಾಲು ಜೀಡಲ ಅಥವಾ ಸೂರ್ಯಪಾನ ಬೆಳೆಯನ್ನು ಬೆಳೆಯುವುದರಿಂದ ಕೇಡೆಗಳ (ಸ್ವೋಡಾಪ್ರೇರಾ ಅಥವಾ ತಂಬಾಕಿನ ಕೇಡೆ) ನಿರ್ವಹಣೆ ಮಾಡಲು ಸಹಾಯವಾಗುತ್ತದೆ. ಕ್ರೀನಾಲೋಫಾಸ್ 2 ಮಿ.ಲೀ. ಅಥವಾ 0.6 ಮಿ.ಲೀ. ಲ್ಯಾಂಬ್ಬಾಸ್ಟ್ಯುಲೋಎಂಟ್ 5 ಇ.ಸಿ. ಪ್ರುತ್ತಿ ಲೀ. ನೀರಿಗೆ ಬೆರೆಸಿ ಸಿಂಪರಣೆ ಮಾಡಬೇಕು. ಜ್ಯೇವಿಕ ಕೇಟನಾಶಕಗಳಾದ ಎನ್.ಪಿ.ವಿ. 250 ಎಲ್.ಇ. ಅಥವಾ ಪ್ರುತ್ತಿ ಹೆಕ್ಕೆರಿಗೆ ಬಿ.ಟಿ., 0.5 ಕಿ.ಗ್ರಾಂ ಅಥವಾ ನ್ಯೂಮೋರಿಯಾ ರಿಲ್ಯು 1 ಗ್ರಾಂ. ಪ್ರುತ್ತಿ ಲೀ. ನೀರಿಗೆ ಬೆರೆಸಿ ಸಾಯಂಕಾಲ ಸಿಂಪರಣೆ ವಾಡಬೇಕು. ಪ್ರುತ್ತಿ ಹೆ.ಗೆ 50 ಕಿ.ಗ್ರಾಂ ನಂತೆ ಸಾಲುಗಳ ಮಧ್ಯೆ ಸಾಯಂಕಾಲ ವಿಷಪಾಷಣವನ್ನು (5 ಕಿ.ಗ್ರಾಂ ಬೆಲ್ಲ + 625 ಮಿಲೀ ಮಾನೋಕ್ರೋಟೋಫಾಸ್ 1 ಲೀ. ನೀರನೊಂದಿಗೆ ಕರಗಿಸಿ ನಂತರ 5.8 ಲೀ. ನೀರನೊಂದಿಗೆ 50 ಕಿ.ಗ್ರಾಂ ಅಕ್ಕೆ ಅಥವಾ ಗೋದಿ ತೊಡಿನಲ್ಲಿ ಸರಿಯಾಗಿ ಬೆರೆಸಬೇಕು) ಸಾಯಂಕಾಲ ಎರಚುವುದು.

ಗೊಕ್ಕೆಹುಳು: ಪ್ರದೇಶ ಸೀಮಿತ ಕೇಡೆ. ಈ ಕೇಡೆ ಬೇರುಗಳನ್ನು ತಿನ್ನುವುದರಿಂದ ಗಿಡಗಳು ಸಾಯುವವು.

ನಿರ್ವಹಣೆ ಕ್ರಮ: ಮುಂಗಾರು ಮಳೆ ಬಿಂದು ನಂತರ ರಾತ್ರಿ 7.30-8.30ರ ವರೆಗೆ ದೀಪಾಕಷಣೆ ಮಾಡಿ ದುಂಬಿಗಳನ್ನು ನಾಶಪಡಿಸುವುದು. ಬಿತ್ತನೆಯ ಕಾಲಕ್ಕೆ ಪ್ರುತ್ತಿ ಕಿ.ಗ್ರಾಂ ಬೀಜಕ್ಕೆ 12 ಮಿ.ಲೀ. ಕ್ರೀನೋಪ್ಪೆರಿಫಾಸ್ ಅಥವಾ ಕ್ರೀನಾಲೋಫಾಸ್ 20 ಇ.ಸಿ. ಜೀಷಧಿಯನ್ನು ಲೇಪಿಸಿ ಬಿತ್ತನೆ ಮಾಡಿ.

ಕೆಂಪು ತಲೆ ಕಂಬಳಿ ಹುಳು :

ಪತಂಗಗಳು ಮುಂಗಾರು ಮಳೆ ಬಿದ್ದು ನಂತರ ಭೂಮಿಯಿಂದ ಹೊರಬಂದು ಮೊಟ್ಟೆಗಳನ್ನು ಗುಂಪಾಗಿಟ್ಟು ಎಲೆಗಳನ್ನು ಕೆರೆದು ತಿನ್ನುವುದರಿಂದ ಎಲೆಗಳು ತೆಳುವಾದ ಪರದೆಯಂತೆ ಕಾಣುವುದು.

ನಿವಾಹಣಾ ಕ್ರಮ : ರ್ಯಾತರು ಸಾಮೂಹಿಕವಾಗಿ ಹತೋಟಿ ಕ್ಷೇಗೊಳ್ಳುವುದು ಸೂಕ್ತ. ಬೇಸಿಗೆಯಲ್ಲಿ ಆಳವಾಗಿ ಉಳಿಮೆ ಮಾಡುವುದು. ಹಸಿ ಮಳೆಯಾದ 2-3 ದಿನಗಳವರೆಗೆ ರಾತ್ರಿ 7.30-11.00 ಗಂಟೆಯವರೆಗೆ ದೀಪಾಕ್ಷಿಕ ಬಲೆ ಹಾಗೂ ಬೆಂಕಿಯ ಬಲೆಯ 10 ಮೀ. ಸುತ್ತಳತೆಯಲ್ಲಿ ಪತಂಗಗಳು ಇಟ್ಟ ಮೊಟ್ಟೆಗಳನ್ನು ಹಾಗೂ ಜಿಕ್ಕ ಹುಳುಗಳನ್ನು ನಾಶಪಡಿಸಬೇಕು. ಹಾಗೂ ಹಾರಿ ಹೋಗುತ್ತಿರುವ ಪತಂಗಗಳನ್ನು ಕೈಯಿಂದ ಆರಿಸಿ ಸೀಮೆವಣ್ಣೆ ಬೆರೆತ ನೀರಿನಲ್ಲಿ ಹಾಕಿ ಸಾಯಿಸಬೇಕು. (ಪ್ರತಿ ಎಕರೆಗೆ 5 ಬಲೆಗಳು) ಹುಳುಗಳು ಜಿಕ್ಕದಿದ್ದಾಗ ಶೇ. 1.50 ರ ಕ್ಷೇತ್ರಾಫಾಸ್ ಪ್ರತಿ (ಎಕರೆಗೆ 8-10 ಕಿ. ಗ್ರಾಂ.) ಧೂಳೀಕರಿಸಬೇಕು. ಹುಳುಗಳು ಒಂದು ಹೊಲದಿಂದ ಇನ್ನೊಂದು ಹೊಲಕ್ಕೆ ವಲಸೆ ಹೋಗುವುದನ್ನು ತಡೆಯಲು ಎರಡು ಹೊಲಗಳ ಮಧ್ಯೆ ಒಂದು ಅಡಿ ಆಳದ ಕಂಡಕವನ್ನು ತೋಡಿ ಕಂಡಕದಲ್ಲಿ ಕೇಟನಾಶಕಗಳನ್ನು ಹಾಕುವುದು.

ರೋಗಗಳು

1. ಶೀಲೀಂದ್ರುದ ಕತ್ತು ಕೊಳೆ ರೋಗ

ರೋಗದ ಲಕ್ಷಣಗಳು: ರೋಗ ಬೆಳೆಯ ಯಾವುದೇ ಹಂತದಲ್ಲಿ ಸಂಭವಿಸುತ್ತದೆ. ನೆಲದ ಸಮಾಂತರರದ ಕಾಂಡಕ್ಕೆ ಬಿಳಿ ಬಣ್ಣಿದ ಶೀಲೀಂದ್ರುದ ಸೋಂಕು ಕಂಡು ಬರುವುದು. ರೋಗ ಹೀಡಿತ ಗಿಡ ಕುಂರಿತಗೊಂಡು ಹಳದಿ ಬಣ್ಣಕ್ಕೆ ತಿರುಗುತ್ತದೆ ನಂತರ ಸಂಪೂರ್ಣವಾಗಿ ಒಣಿಗಿ ಗಿಡ ಸಾಯಿವುದು, ಅಂತಹ ಗಿಡಗಳನ್ನು ಪರಿಶೀಲಿಸಿದಾಗ ಬಿಳಿ ಬೂಝ್ಟು ಕಾಂಡದ ಮೇಲೆ ಬೆಳೆದಿದ್ದ ಕಂಡು ಬರುವುದು ಹಾಗೂ ಸಾಸಿವೆ ಕಾಳಿನ ಗಾತ್ರ ಹಾಗೂ ಬಣ್ಣಮೊಂದಿದ ಶೀಲೀಂದ್ರುದ ಬೀಜಗಳು ಕಂಡು ಬರುವವು. ಗಿಡಗಳನ್ನು ಕೀಳುವ ವೇಳಿ⁹ ಕಾಯಿಗಳು ಭೂಮಿಯಲ್ಲಿ ಉಳಿಯುವುದು

ನಿವಾಹಣಾ ಕ್ರಮಗಳು: ಬೀಜಮೋಪಚಾರ ಮಾಡಬೇಕು 1 ಕಿ. ಗ್ರಾಂ. ಬೀಜಕ್ಕೆ 3 ಗಾಂ. ಕಾಬ್ರಾಕ್ಸಿನ್ 75 ಡಬ್ಲೂ.ಪಿ. ಅಥವಾ 3 ಗ್ರಾಂ. ಸ್ಟಿಂಟ್ (ಕಾಬ್ರಾನ್‌ಡ್ರೆಜಿಮ್ + ಮ್ಯಾಂಕೋಜೆಬ್) ಅಥವಾ 1 ಗ್ರಾಂ ಟೆಂಬ್ಲೂಕೊನಾಜೊಲ್ 2% ಡಿ.ಎಸ್.ನಿಂದ ಬೀಜಮೋಪಚಾರ ಮಾಡಿ ಬಿತ್ತಬೇಕು. ರೋಗವು ಹೆಚ್ಚು ಕಂಡುಬಂದ ಹೊಲವನ್ನು ಸಚ್ಚಿ, ಜೋಳ ಅಥವಾ ಮೆಕ್ಕೆಜೋಳದಿಂದ ಪರಿವರ್ತನಾಗಿ ಒಳಪಡಿಸಬೇಕು. ಮಾಗಿ ಉಳಿಮೆಯನ್ನು ಹೆಚ್ಚು ಆಳವಾಗಿ ಮಾಡಿ, ಮಣಿಗೆ ಹೆಚ್ಚು ಹಸಿರೆಲೆ ಗೊಬ್ಬರ, ಕಾಂಪೋಸ್ಟ್ ಅಥವಾ ಎರೆಹುಳು ಗೊಬ್ಬರ ಹಾಕಬೇಕು. ಶೇಂಗಾ ಅಥವಾ ಜೀಡಲ ಅಥವಾ ಬೇವಿನ ಹಿಂಡಿಯನ್ನು (500 ಕಿ. ಗ್ರಾಂ./ ಹಕ್ಕೇರ್) ಮಣ್ಣಿನಲ್ಲಿ ಬೆರೆಸುವುದು ಉತ್ತಮ.

2. ಆರಂಭಿಕ ಎಲೆ ಚುಕ್ಕೆ ರೋಗ

ರೋಗದ ಲಕ್ಷಣಗಳು: ಸೋಂಕು ಬಿತ್ತನೆ ನಂತರ ಒಂದು ತಿಂಗಳಿಗೆ ಆರಂಭವಾಗುತ್ತದೆ. ಸಣ್ಣ ಚುಕ್ಕೆಗಳು ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ ನಂತರ ದೊಡ್ಡದಾಗಿ ಕಂಡು ಮತ್ತು ಕಪ್ಪಾಗಿ ಮೇಲಿನ ಎಲೆಯ ಮೇಲೆ ಉಪ ವೃತ್ತಾಕಾರದ ಆಕಾರವನ್ನು ಪಡೆದುಕೊಳ್ಳುತ್ತದೆ. ಎಲೆಗಳ ಕೆಳಭಾಗದಲ್ಲಿ ಕಂಡು ಬಣ್ಣ ಕಾಣಬಹುದು, ಗಾಯಗಳು ಎಲೆದೇಟು ಹಾಗು ಕಾಂಡಗಳ ಮೇಲೆ ಸಹ ಕಾಣಬಹುದು. ತೀವ್ರವಾಗಿ ರೋಗ ಹರಡಿದಾಗ ಬೇಗನೇಕೊನೆಹಂತಕ್ಕೆ ತಲುಮುತ್ತವೆ.

ನಿವಾಹಣಾ ಕ್ರಮಗಳು: ಪ್ರತಿ ಲೀಟರ್ ನೀರಿಗೆ 0.5 ಗ್ರಾಂ. ಕಾಬ್ರಾನ್‌ಡ್ರೆಜಿಮ್ 50 ಡಬ್ಲೂ.ಪಿ. ಅಥವಾ 2 ಗ್ರಾಂ ಕ್ಲೋರೋಫ್ಲಾರ್‌ನೊನಿಲ್ 75 ಡಬ್ಲೂ.ಪಿ. ಅಥವಾ 1 ಮೀ. ಲೀ. ಹೆಕ್ಸಾಕೊನಾರ್ಮೊಲ್ 5 ಇ.ಸಿ. ಅಥವಾ 1 ಮೀ.ಲೀ. ಡ್ರೆಫ್ಸೆನೆಕೊನಾರ್ಮೊಲ್ 25 ಇ.ಸಿ. ಅಥವಾ 0.5 ಗ್ರಾಂ ಮ್ಯಾಕ್ಸ್‌ಲ್ಯಾಬ್ಯೂಟಾನಿಲ್ 10 ಡಬ್ಲೂ.ಪಿ. ಅಥವಾ 2 ಗ್ರಾಂ ಕಾಬ್ರಾನ್‌ಡ್ರೆಜಿಮ್ + ಮ್ಯಾಂಕೋಜೆಬ್ 75 ಡಬ್ಲೂ.ಪಿ. ಬೆರೆಸಿ ತಯಾರಿಸಿದ ದ್ರಾವಣ ಸಿಂಪರಣೆಯನ್ನು ಬೆಳೆಯ 30-35 ದಿನದ ಅವಧಿಯಲ್ಲಿ ಮಾಡಬೇಕು.

3. ತಡವಾಗಿ ಬರುವ ಎಲೆ ಚುಕ್ಕೆ ರೋಗ

ರೋಗದ ಲಕ್ಷಣಗಳು: ಸೋಂಕು ಹಿಂಗಾರು ಬಿತ್ತನೆಯಲ್ಲಿ 42-46 ದಿನಗಳಲ್ಲಿ ಮತ್ತು ಮುಂಗಾರಲ್ಲಿ 55-57 ದಿನಗಳಲ್ಲಿ ಆರಂಭವಾಗುತ್ತದೆ. ಕಮ್ಮೆ ಮತ್ತು ವೃತ್ತಾಕಾರದ ಕೆಳಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. ತೀವ್ರವಾಗಿ ರೋಗ ಹರಡಿದಾಗ ಅಕಾಲಿಕ ವೃದ್ಧಾಪ್ಯಕ್ಕೆ ಕಾರಣವಾಗುತ್ತದೆ. ಎಲೆಗಳು ಹಾಗು ದೇಟು ಉದುರಿ ಬೀಳುವವು.

ನಿವಾಹಣಾ ಕ್ರಮಗಳು: ಸಚ್ಚೆ ಅಥವಾ ಜೋಳ ಮತ್ತು ಶೇಂಗಾ (1:3) ಮಿಶ್ರ ಬೆಳೆ ಪದ್ಧತಿಯನ್ನು ಅನುಸರಿಸುವುದು ಸೂಕ್ತ. ಮಣ್ಣಿನಲ್ಲಿ ಬೆಳೆಗಳಿಂದ ಹೊರಹೊಗುವ ತ್ಯಾಜ್ಯ ಹೆಚ್ಚು ಆಳದಲ್ಲಿ ಹಾಕಬೇಕು. ಹಿಂದಿನ ಬೆಳೆಯ ಶೇಂಗಾ ಗಿಡಗಳನ್ನು ತೆಗೆದುಹಾಕುವುದು, ಸೋಂಕೆನ ಪ್ರಾಥಮಿಕ ಮೂಲ ತಗ್ಗಿಸುವಲ್ಲಿ ಪ್ರಮುಖ ಕ್ರಮಗಳಾಗಿವೆ. ಪ್ರತಿ ಲೀಟರ್ ನೀರಿಗೆ 0.5 ಗ್ರಾಂ. ಕಾಬ್ರಾನ್‌ಡ್ರೆಜಿಮ್ 50 ಡಬ್ಲೂ.ಪಿ. ಅಥವಾ 2 ಗ್ರಾಂ. ಕ್ಲೋರೋಫ್ಲಾರ್‌ನೊನಿಲ್ 75 ಡಬ್ಲೂ.ಪಿ. ಅಥವಾ 1 ಮೀ. ಲೀ.

ಹೆಕ್ಸಾಕೋನಾರ್ಥೊಲ್ 5 ಇ.ಸಿ. ಅಥವಾ 1 ಮಿ. ಲೀ. ಡ್ಯೂಫೆನಕೋನಾರ್ಥೊಲ್ 25 ಇ. ಸಿ. ಅಥವಾ 0.5 ಗ್ರಾ. ಮೈಕ್ರೋಬ್ಯಾಟಾನಿಲ್ 10 ಡಬ್ಲೂ.ಪಿ. ಅಥವಾ 2 ಗ್ರಾ. ಕಾರ್ಬನ್‌ಡ್ಯೂಜೆಂಪ್ + ಮ್ಯಾಂಕೋಜೆಂಬ್ 75 ಡಬ್ಲೂ.ಪಿ. ಅಥವಾ 1.5 ಮಿ. ಲೀ. ಟೆಬುಕೋನಾಚೋಲ್ 250 ಇ. ಸಿ. ಅಥವಾ 2.5 ಗ್ರಾ. ಜ್ಯೋನೆಬ್ ಶೇ. 68 + ಹೆಕ್ಸಾಕೋನಾರ್ಥೊಲ್ ಶೇ. 4 ಬೆರೆಸಿ ತಯಾರಿಸಿದ ದ್ರಾವಣ ಸಿಂಪರಣೆಯನ್ನು ಬೆಳೆಯ 30–35 ದಿನದ ಅವಧಿಯಲ್ಲಿ ಮಾಡಬೇಕು.

4. ತುಕ್ಕ ರೋಗ

ರೋಗದ ಲಕ್ಷಣಗಳು: ಎಲೆಯ ಕೆಳಭಾಗದಲ್ಲಿ ಕಂದುಬಣ್ಣದ ಬೋಕ್ಕೆಗಳ ರೂಪದಲ್ಲಿ ರೋಗ ಲಕ್ಷಣಗಳು ಕಂಡು ಬಂದು, ಎಲೆಯ ಎಲ್ಲ ಭಾಗಗಳಿಗೂ ಆವರಿಸಿ ತೀವ್ರ ಬಾಧೆಯ ಸಂದರ್ಭದಲ್ಲಿ ಬೆಳೆ ಸುಟ್ಟಂತೆ ಆಗುವುದು.

ನಿರ್ವಹಣಾ ಕ್ರಮಗಳು: ಪ್ರತಿ ಲೀಟರ್ ನೀರಿಗೆ 2 ಗ್ರಾ. ಮ್ಯಾಂಕೋಜೆಂಪ್ 75 ಡಬ್ಲೂ.ಪಿ. ಅಥವಾ ಕೆಲ್ಲರೋಫ್ಯಾಲೋನಿಲ್ 75 ಡಬ್ಲೂ.ಪಿ. ಅಥವಾ 1 ಮಿ.ಲೀ. ಡ್ಯೂಫೆನಕೋನಾರ್ಥೊಲ್ 25 ಇ. ಸಿ. ಅಥವಾ 1 ಮಿ.ಲೀ. ಹೆಕ್ಸಾಕೋನಾರ್ಥೊಲ್ 5 ಇ.ಸಿ. ಅಥವಾ 0.5 ಗ್ರಾ. ಮೈಕ್ರೋಬ್ಯಾಟಾನಿಲ್ 10 ಡಬ್ಲೂ.ಪಿ. ಅಥವಾ 2 ಗ್ರಾ. ಕಾರ್ಬನ್‌ಡ್ಯೂಜೆಂಪ್ + ಮ್ಯಾಂಕೋಜೆಂಪ್ 75 ಡಬ್ಲೂ.ಪಿ. ಅಥವಾ 1.5 ಮಿ.ಲೀ. ಟೆಬುಕೋನಾಚೋಲ್ 250 ಇ. ಸಿ. ಅಥವಾ 2.5 ಗ್ರಾ. ಜ್ಯೋನೆಬ್ ಶೇ. 68 + ಹೆಕ್ಸಾಕೋನಾರ್ಥೊಲ್ ಶೇ. 4 ಬೆರೆಸಿ ತಯಾರಿಸಿದ ದ್ರಾವಣ ಸಿಂಪರಣೆಯನ್ನು ಬೆಳೆಯ 35 ಹಾಗೂ 50 ನೇ ದಿನದ ಅವಧಿಯಲ್ಲಿ ಮಾಡಬೇಕು. ಅವಶ್ಯಕತೆಯ ಮೇರೆಗೆ ಇದೇ ಸಿಂಪರಣೆಯನ್ನು 15 ದಿನಗಳ ಅಂತರದಲ್ಲಿ ಕ್ಯುಕೆರ್ಲಬೆಕು.

5. ಕುಡಿ ಸಾಯಿವ ನಂಜು ರೋಗ

ರೋಗದ ಲಕ್ಷಣಗಳು: ಗಿಡ ಗಿಡ್ಡಿದಾಗುವುದು. ಕುಡಿ ಎಲೆಯಲ್ಲಿ ತಿಳಿ ಹಳದಿಬಣ್ಣದ ಪ್ರತ್ಯಾಕಾರದ ಮಜ್ಜೆಗಳು ಕಂಡು ಬರುವುದು. ಗಿಡದಲ್ಲಿ ಹೂವು ಇಲ್ಲದಿರುವುದು, ಕುಡಿ ಸಾಯಿವುದು ಹಾಗೂ ಹೊಸ ಚಿಗುರು ಬರುವುದು ಕಂಡು ಬರುತ್ತದೆ. ಗಿಡದಲ್ಲಿ ಕಾಯಿಗಳು ಕಡಿಮೆ ಅಥವಾ ಇಲ್ಲದೇ ಇರಬಹುದು. ಬೆಳೆಯ ಮೊಗ್ಗು ಬಾಡಿ ಅಥವಾ ಕೊಳೆತು ಸಾಯಿವವು, ಹೀಗಾಗಿ ಸಸಿಗಳ ಸಂಖ್ಯೆ ಕಡಿಮೆ ಆಗುವುದು.

ನಿರ್ವಹಣಾ ಕ್ರಮಗಳು. ಬೇಸಿಗೆ ಬಿತ್ತನೆಯನ್ನು ಬೇಗನೆ ಹಾಗೂ ಒತ್ತಾಗಿ ಬಿತ್ತನೆ ಮಾಡಬೇಕು. ಬಿತ್ತನೆಯನ್ನು 20 ಸೆ. ಮೀ. ಸಾಲುಗಳಲ್ಲಿ ಗಿಡದಿಂದ ಗಿಡಕ್ಕೆ 8 ಸೆ. ಮೀ. ಅಂತರವಿರುವ ಹಾಗೆ ಬಿತ್ತಬೇಕು. ಬಿತ್ತನೆ ನಂತರ 6 ವಾರಗಳ ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ ಮೊನೊಕ್ಲೋಟ್‌ಫಾಸ್ 500 ಮಿ. ಲೀ. ಪ್ರತಿ ಹೆಕ್ಸೋರ್‌ಗೆ ಸಿಂಪರಿಸಬೇಕು. ಹೊಲದಲ್ಲಿ ರೋಗ ಲಕ್ಷಣಗಳು ಕಂಡುಬಂದ ಕೂಡಲೇ ಶೇ. 4 ರ ಜೋಳದ ಎಲೆಯ ಕಷಾಯವನ್ನು 15 ದಿನದ ಅವಧಿಯಲ್ಲಿ ಸಿಂಪರಣ ಮಾಡಬೇಕು. ಈ ರೋಗದ ಬಾಧೆ ತೀವ್ರವಾಗಿರುವ ಪ್ರದೇಶದಲ್ಲಿ ಶೇಂಗಾ ಮತ್ತು ಸಜ್ಜೆ (4:1) ಮಿಶ್ರ ಬೆಳೆ ಪದ್ಧತಿಯನ್ನು ಅನುಸರಿಸುವುದು ಸೂಕ್ತ.

-----***-----

ಲೇಖಕರು:

ಡಾ. ಕೆ.ಪಿ. ಗುಂಡಣ್ಣವರ

ಡಾ. ಅಶೋಕ ಪಿ

ಡಾ. ರಾಜಕುಮಾರ ಜಿ ಆರ್

ಡಾ. ಶಿವಮೂರ್ತಿ ಡಿ

ಡಾ. ಮಹೇಶ ಕಡಗಿ

ಡಾ. ಸಂತೋಷ ಹೆಚ್ ಎಮ್

ಸಂಪಾದಕರು ಹಾಗೂ ಪ್ರಕಾಶಕರು

ಡಾ. ಅಶೋಕ ಪಿ

ಹಿರಿಯ ವಿಜಾಪುರ ಹಾಗೂ ಮುಖ್ಯಸ್ಥರು

ಅಕ್ಷರ ಜೋಡಣೆ

ಶಿವ್ಯೀರ ಬೆಳಕೇರಿ

ಹೆಚ್ಚಿನ ಮಾಹಿತಿಗಾಗಿ

ಕೃಷಿ ವಿಜಾಪುರ ಕೇಂದ್ರ ಹಸುಮನಮಟ್ಟಿ – 581115

ತಾ : ರಾಜೇಬೆನ್ನೂರ ಜಿ : ಹಾವೇರಿ

(08373) 253524

ವಿದ್ಯಾನ್ಯಾನ ಅಂಚೆ : kvk.Haveri@icar.gov.in

ಅಂತರಜಾಲ : www.kvkhaveri.org